

REF: HSL/SEC/2023/40

May 31, 2023

To The Deputy Manager Department of Corporate Services BSE Ltd. PJ Towers, Dalal Street Mumbai -400001 Scip Code: 514043	To The Manager National Stock Exchange of India Ltd. Exchange Plaza, Plot No. C/1, G Block Bandra-Kurla Complex, Bandra (E), Mumbai 400051 Symbol: HIMATSEIDE
---	--

Dear Sir/ Madam,

Sub: Newspaper publication of Audited Financial Results (Standalone and Consolidated) for the quarter and year ended March 31, 2023

Pursuant to Regulation 30 and 47 of SEBI (Listing Obligations and Disclosure Requirements) Regulations, 2015, please find enclosed copies of newspaper publications of Audited Financial Results (Standalone and Consolidated) for the quarter and year ended March 31, 2023 published in:

1. Business Standard (All Edition); and
2. Vartha Bharathi (Kannada)

Please take the same on record.

Thanking you,

Yours faithfully,
For Himatsingka Seide Limited

M. Sridhar
Company Secretary

Encl: As above


What India splurged on during IPL 2023

Biryani remains the most-ordered dish on delivery platform Swiggy, during the cricketing extravaganza, which came to a close in the wee hours of Tuesday

If you thought pizza was on top of the mind of most Indians glued to the television set while soaking on their daily diet of 'Twenty 20' cricket this Indian Premier League (IPL) season, you couldn't be more wrong. It was Biryani that was once again the 'most ordered dish' on Swiggy, shows data released by the food aggregator, which serviced a staggering 12 million biryani orders. That's 212 orders per minute for the famous rice dish alone. But that isn't

all. After Ravindra Jadeja's fireworks brought down curtains on the two-month extravaganza, leading Chennai Super Kings lift its record-equalling fifth title, food aggregator platform Swiggy shared what the country ate as they watched the matches. While some of the data point to some unique trends so far as ordering during the games is concerned, some others were record-breaking.

COMPILED BY SHIVANI SHINDE



■ Biryani managed to yet again become the 'most ordered dish' with 12 mn orders, or 212 orders per minute

■ For every one veg biryani, a staggering 20 non-veg biryanis were ordered

■ The fastest delivery this season took only 77 seconds and was done in Kolkata

■ A person based in Delhi ordered 701 samosas, the most in a single order during the season

■ Bengaluru dominated the food leaderboard with over 1.2 million orders during this cricketing season

■ Swiggy's fleet of delivery partners travelled a total of 33 crore kilometres throughout the season

■ 1,423 condoms were delivered

■ Chennai ordered 3,641 units of dahi and 720 units of shakkar

■ 368,353 orders for jalebi and fada were received during the season



NOTICE

27th ANNUAL GENERAL MEETING TO BE HELD THROUGH VIDEO CONFERENCING (VC) / OTHER AUDIO VISUAL MEANS (OAVM)

Shareholders of the Bank may note that in pursuance of Circular(s) issued by Ministry of Corporate Affairs and Securities and Exchange Board of India (SEBI) in this regard, the 27th Annual General Meeting (AGM) of the Bank will be held through VIDEO CONFERENCING (VC) / OTHER AUDIO VISUAL MEANS (OAVM) on Friday, 07th July, 2023 at 11:00 a.m. IST, to transact the businesses that will be set forth in the Notice of the Meeting.

In compliance with the above Circulars, electronic copies of the Notice of AGM and Annual Report 2022-23 will be sent to all the shareholders whose email addresses are registered with the Bank/Depository Participant(s). Shareholders holding shares in dematerialized mode and whose email ids are not registered are requested to register their email addresses and mobile numbers with their relevant depositories through their depository participants. Shareholders holding shares in physical mode are requested to demat their holdings / furnish their email addresses and mobile numbers with KFin Technologies Limited, the Bank's Registrar and Share Transfer Agent, at einward_his@kfinotech.com. The notice of the 27th AGM and Annual Report 2022-23 will also be made available on the Bank's website, at www.bankofbaroda.in, the Stock Exchange websites and on the RTA's website, at <https://evoting.kfintech.com>

Shareholders will have an opportunity to cast their vote remotely on the business as set forth in the Notice of the AGM through electronic voting system. The manner of voting remotely for shareholders holding shares in dematerialized mode, physical mode and for shareholders who have not registered their email addresses will be provided in the Notice to the shareholders. The details will also be made available on the website of the Bank. Shareholders are requested to visit www.bankofbaroda.in to obtain such details.

Shareholders may please note that in terms of aforementioned circulars, the Bank will not be sending physical copies of AGM Notice and Annual Report to the Shareholders.

Shareholders are also requested to update their Bank Account details in Folio / Demat Account to receive Dividend 2022-23.

For Bank of Baroda

Place: Mumbai
Date: 31.05.2023

Sanjiv Chadha
Managing Director & CEO

3/23/24

TENDER NOTICE

Bank of Baroda invites proposal for following:

S. No.	Tender Name	Last date for submission of Bids
1	RFP for Supply, Implementation & Maintenance of Universal Reconciliation Management System	27.08.2023

Details are available on Bank's website: www.bankofbaroda.in under Tenders section and GeM portal "Addendum", if any, shall be published on Bank's website www.bankofbaroda.in under Tenders section. Bidder must refer the same before final submission of the proposal.

Place: Mumbai
Date: 31.05.2023
Chief General Manager (IT) 359334

Opinion, Insight Out

Opinion, Monday to Saturday

To book your copy
sms: [0982057575](tel:0982057575) or email: order@bsmail.in

Business Standard
Insight Out

APPOINTMENTS

MULTI COMMODITY EXCHANGE OF INDIA LTD seeks to appoint a **CHIEF REGULATORY OFFICER (CRO)**

Qualified CA/ICWA/CS/IBA, having 20+ years leadership experience in Regulatory Compliance in all areas of the Exchange, dealing with Regulators and Government Agencies managing all activities related to Membership Compliance, Arbitration/Investors Grievances/ Members' Inspection, Market Surveillance & Investigation (Trade Compliance), Risk Management and Exchange Compliance/ implementation of circulars, directions, guidelines issued by Regulators, Compliances with SCRA/SECC regulation, PMLA and SEBI Act & redressal of grievances, currently preferably working with large Financial Services firm (exchanges, capital markets banking etc.)

To know more about the role, please visit the Company Website Careers section @ <https://www.mcxindia.com/careers/job-openings>.

To apply, please email your latest resume with profile synopsis and current remuneration to hr@mexconsulting.in within 7 days.

Contact: Ms. Tulika Prasad.

MULTI COMMODITY EXCHANGE OF INDIA LTD seeks to appoint a **CHIEF TECHNOLOGY OFFICER (CTO)**

Looking for a seasoned professional with strong business acumen to play an integral role in steering the company's technology strategy, development and future growth.

Qualified BE / MCA / M Tech / MSc. having 20+ years' experience in technology space, of which at least 5 years should be in senior management position leading large projects (in Capital Markets, Financial Services and IT / IT enabled services firms) and handling multiple stakeholders (internal - Board level committees, external - regulators, technology vendors and service partners)

To know more about the role, please visit the Company Website Careers section @ <https://www.mcxindia.com/careers/job-openings>.

To apply, please email your latest resume with profile synopsis and current remuneration to careers@mcxindia.com within 7 days.



EXTRACT OF CONSOLIDATED FINANCIAL RESULTS FOR THE QUARTER AND YEAR ENDED MARCH 31, 2023

Particulars	Quarter Ended on 31.03.2023		Quarter Ended on 31.12.2022		Financial Year Ended on 31.03.2023		Financial Year Ended on 31.03.2022	
	Audited	Unaudited	Audited	Unaudited	Audited	Unaudited	Audited	Unaudited
Revenue from operations	68,965	73,678	76,478	76,478	2,67,774	2,67,774	3,18,395	3,18,395
Net Profit / (Loss) for the period before tax	3,587	325	2,047	2,047	(7,522)	(7,522)	21,032	21,032
Net Profit / (Loss) for the period after tax	2,235	220	804	804	(6,407)	(6,407)	14,082	14,082
Total comprehensive income / (loss) for the period [Comprising Profit / (Loss) for the period (after tax)]	3,527	2,954	1,323	1,323	(1,577)	(1,577)	15,942	15,942
Paid-up equity share capital [Face value Rs. 5 per share]	4,923	4,923	4,923	4,923	4,923	4,923	4,923	4,923
Reserves excluding revaluation reserves					1,39,979	1,39,979	1,42,048	1,42,048
Earnings per share (not annualised except year ended 31.03.2023 and 31.03.2022) - in Rupees								
a) Basic	2.27	0.22	0.82	0.82	(6.51)	(6.51)	14.30	14.30
b) Diluted	2.27	0.22	0.82	0.82	(6.51)	(6.51)	14.30	14.30

Notes :

1. Key Standalone financial information of the Company is given below :

Particulars	Quarter Ended on 31.03.2023		Quarter Ended on 31.12.2022		Financial Year Ended on 31.03.2023		Financial Year Ended on 31.03.2022	
	Audited	Unaudited	Audited	Unaudited	Audited	Unaudited	Audited	Unaudited
1A. Revenue from Operations	55,909	54,819	74,958	74,958	2,05,274	2,05,274	2,85,898	2,85,898
1B. Profit / (Loss) before tax	3,479	235	2,550	2,550	(4,234)	(4,234)	22,384	22,384
1C. Profit / (Loss) after tax	2,123	135	1,305	1,305	(3,019)	(3,019)	15,433	15,433
1D. Total comprehensive income/ (Loss)	3,795	1,444	750	750	(3,781)	(3,781)	15,578	15,578

2. The above is an extract of the detailed format of Audited Standalone and Consolidated results for the quarter and year ended on March 31, 2023 filed with the Stock Exchanges under Regulations 33 of the SEBI (Listing Obligations and Disclosure Requirements) Regulations, 2015. The full format of Audited Standalone and Consolidated results for the quarter and year ended on March 31, 2023 are available on the website of the Stock Exchanges (www.seindia.com) and www.bseindia.com) and the Company's website (www.himatsingka.com).

Place: Bengaluru
Date: May 30, 2023

Dinesh Himatsingka
Executive Chairman

Shrikant Himatsingka
Managing Director & CEO

Himatsingka Seide Limited

Registered Office: 10/24, Kumara Krupa Road, High Grounds, Bengaluru - 560 001

T : +91-80-2237 6000, F : +91-80-1147 9384, E : investors@himatsingka.com, W : www.himatsingka.com

CIN : L17112KA1985PLC006647

INSPIRED EXCELLENCE

Regd. Office: 401-402, Lusa Tower, Azadpur Commercial Complex, Delhi-110 033; Telefax:- 011-27679700-05
Website: www.insecticidesindia.com, Email: investor@insecticidesindia.com, CIN: L65991DL1995PLC083909

EXTRACT OF STATEMENT OF AUDITED FINANCIAL RESULTS FOR THE QUARTER AND YEAR ENDED MARCH 31, 2023 (In Lacs, Except EPS)

Sl. No.	Particulars	Standalone					Consolidated				
		31.03.23 (Audited)	31.03.23 (Unaudited)	31.03.22 (Audited)	31.03.22 (Unaudited)	31.03.22 (Unaudited)	31.03.23 (Audited)	31.03.23 (Unaudited)	31.03.22 (Audited)	31.03.22 (Unaudited)	
1	Total Income from Operations	20,230.84	15,693.86	25,096.71	1,88,758.24	1,52,827.05	20,230.84	15,693.86	18,006.71	1,88,758.24	
2	Net Profit for the period (before tax)	3,502.79	1,241.74	2,899.51	8,363.71	14,886.54	3,502.79	1,241.74	3,022.75	8,363.71	
3	Net Profit for the period (after tax)	2,200.82	812.28	2,239.24	5,196.75	10,757.13	2,200.82	812.28	1,935.58	5,196.75	
4	Total Comprehensive Income for the period (after tax) and Other Comprehensive Income (after tax)	1,888.74	2,956.76	1,874.19	2,956.76	2,956.76	1,888.74	2,956.76	1,874.19	2,956.76	
5	Reserves (including Revaluation Reserves) as shown in the Audited Balance Sheet of the Previous Financial Year				88,669.09	84,748.02				68,169.15	
6	Earnings Per Equity Share (Face Value of ₹10/- each)										
7	Basic	0.90	3.15	7.57	21.28	28.84	0.90	3.15	0.55	21.28	
8	Diluted	0.82	2.91	7.37	21.28	28.84	0.82	2.91	0.55	21.28	

NOTES:

(i) The above is an extract of the detailed format of Audited Standalone and Consolidated Financial Results for the Quarter and Year ended March 31, 2023 filed with the Stock Exchange under Regulation 33 of the Securities Exchange Board of India (Listing Obligations and Disclosure Requirements) Regulations, 2015 as amended. The full format of the Audited Standalone and Consolidated Financial Results and Supplementary Notes are available on the Stock Exchange website at www.seindia.com, www.bseindia.com and on the Company's website www.insecticidesindia.com.

(ii) The above Audited Financial results have been prepared in accordance with the Indian Accounting Standards (Ind AS), the amendments of the Companies Act, 2013 (the Act) as applicable and guidelines issued by the Securities and Exchange Board of India (SEBI). The Ind AS are prescribed under Section 133 of the Act read with Rule 3 of the Companies (Profit and Loss Accounts) Regulations, 2015 and subsequent amendments thereto.

(iii) Pursuant to approvals from Members, the Authorized Share capital of the Company was increased from ₹2500 Lacs consisting of 2,50,00,000 equity shares of face value of ₹10/- each to ₹3500 Lacs consisting of 3,50,00,000 equity shares of face value of ₹10/- each. Further, on October 06, 2022 the Board of Directors adopted the National Stock Exchange of India Limited (NSE) Listing Agreement dated October 17, 2022. This has not impacted the above mentioned Financial Results, except the earnings per share which has been adjusted for bonus issue for all periods presented in accordance with Ind AS 33 'Earnings Per Share'.

(iv) The wholly owned subsidiary was incorporated on July 15, 2022 having 'B1 Biologics' as the Group. The wholly owned subsidiary shall carry on the business of manufacturing, sale, purchase, etc. of all kind of Organic and Biological farming nutrients, bio products, bio-control agents or any other allied products.

For and on behalf of the Board of Directors:
Insecticides (India) Limited
(Rajesh Kumar Aggarwal)
Managing Director
DN-0057622

**DESH KI SHAAN
KISAAN KI PECHAAN**

